

ಶ್ರೀ ರಾಮಕವಚಮ್

ಕಪಿಕಟಕಧುರೀಣ ಕಾರ್ಮುಕನ್ಯಸ್ತಬಾಣಃ

ಕ್ಷುತಿತದಿತಿಜಸೈನ್ಯಃ ಕ್ಷತ್ರಿಯೇಷ್ಟಗ್ರಗಣ್ಯಃ |

ಜಲಧಿರಚಿತಸೇತುರ್ಜಾನಕೀತೋಷಹೇತುಃ

ಪಥಿ ಪಥಿ ಗುಣಸಾಂದ್ರಃ ಪಾತು ಮಾಂ ರಾಮಚಂದ್ರಃ

|| 1 ||

ಕಪಿಸೇನೆಗೆ ಪ್ರಧಾನನಾಯಕನು, ಬಿಲ್ಲಿಗೆ ಬಾಣವನ್ನು ಜೋಡಿಸಿ ಹಿಡಿದುರುವವನು, ದೈತ್ಯಸೇನೆಯನ್ನು ನಾಶಪಡಿಸಿರುವವನು, ಕ್ಷತ್ರಿಯಶ್ರೇಷ್ಠ , ಸಮುದ್ರದಲ್ಲಿ ಸೇತುನಿರ್ಮಾಣಮಾಡಿದವನು, ಸೀತಾದೇವಿಗೆ ಸಂತೋಷಪ್ರದನಾದವನು ಮತ್ತು ಗುಣಪೂರ್ಣನೂ ಆದ ಶ್ರೀ ರಾಮಚಂದ್ರನು ನನ್ನ ಪ್ರಯಾಣದ ಪ್ರತಿಯೊಂದು ಮಾರ್ಗದಲ್ಲಿಯೂ ನನ್ನನ್ನು ಕಾಪಾಡಲಿ.

ಶ್ರೀಮತ್ಕಿರೀಟವಿಭ್ರಾಜಿಶಿರಾ ರಾಮಃ ಶಿರೋಽವತು |

ಕುಟಿಲಾಲಕಸಂಶೋಭಿಲಲಾಟಾಂತಃ ಸುರಾರ್ಥಿತಃ

|| 2 ||

ಕಾಂತಿಯುಕ್ತವಾದ ಕಿರೀಟದಿಂದ ಶೋಭಿತವಾದ ಶಿರಸ್ಸುಳ್ಳ ರಾಮನು ನನ್ನ ತಲೆಯನ್ನು ರಕ್ಷಿಸಲಿ. ಗುಂಗುರುಕೂದಲುಗಳಿಂದ ಸುಶೋಭಿತವಾದ ಹಣೆಯ ಕೊನೆಯ ಭಾಗವುಳ್ಳ ದೇವತೆಗಳಿಂದ ಪ್ರಾರ್ಥಿತನಾದ,

ಮಾಣಿಕ್ಯಮೌಕ್ತಿಕೋದ್ಭಾಸಿತಲಕಃ ಸೂರ್ಯವಂಶಜಃ |

ಲಲಾಟಂ ಪಾತು ಸುಭ್ರೂರ್ಮೇ ಕೌಸಲ್ಯಾನಂದನೋ ಭ್ರುವೌ

|| 3 ||

ಮಾಣಿಕ್ಯ ಮತ್ತು ಮುತ್ತುಗಳಿಂದ ಪ್ರಕಾಶಿಸುವ ತಿಲಕವುಳ್ಳ ಸೂರ್ಯವಂಶಜನಾದ ಶ್ರೀ ರಾಮನು ನನ್ನ ಹಣೆಯನ್ನು ರಕ್ಷಿಸಲಿ. ಸುಂದರವಾದ ಹುಬ್ಬುಗಳುಳ್ಳ ಕೌಸಲ್ಯಾನಂದನನು ನನ್ನೆರಡು ಹುಬ್ಬುಗಳನ್ನು ರಕ್ಷಿಸಲಿ.

ಧನುರ್ವಿದ್ಯಾಪಾರದೃಶ್ವಾ ನೇತ್ರೈ ಪಾತ್ವಬ್ಜಲೋಚನಃ |

ಲಸನ್ನಾಸಾಪುಟೋ ನಾಸಾಂ ವಿಶ್ವಾಮಿತ್ರವೃತೋಽವತು

|| 4 ||

ಧನುರ್ವಿದ್ಯೆಯಲ್ಲಿ ಪಾರಂಗತನಾದ, ಕಮಲಲೋಚನನಾದ ಶ್ರೀ ರಾಮನು ನನ್ನೆರಡು ಕಣ್ಣುಗಳನ್ನು ಕಾಪಾಡಲಿ. ವಿಶ್ವಾಮಿತ್ರನಿಂದ ಸ್ವೀಕೃತನಾದ ಶೋಭಿಸುತ್ತಿರುವ ನಾಸಾಪುಟವುಳ್ಳ ಶ್ರೀ ರಾಮನು ನನ್ನ ಮೂಗನ್ನು ಕಾಪಾಡಲಿ.

ಬಿಂಬೋಷ್ಣೋಽವ್ಯಾನ್ಮದೀಯೌಷ್ಣೌ ಶಂಭುಕಾರ್ಮುಕಭಂಜನಃ |

ಕುಂದಕೋಶಲಸದ್ಧಂತೋ ದಂತಾನೇಜಾನಕೀಪತಿಃ

|| 5 ||

ಈಶ್ವರನ ಧನಸ್ಸನ್ನು ಮುರಿದಿರುವ ,ತೊಂಡೆಹಣ್ಣಿನಂತಹ ತುಟಿಯುಳ್ಳ ಶ್ರೀ ರಾಮನು ನನ್ನ ಎರಡು ತುಟಿಗಳನ್ನು ಕಾಪಾಡಲಿ. ಮಾಗಿಮಲ್ಲಿಗೆ ಮೊಗ್ಗಿನಂತೆ ಶೋಭಿಸುತ್ತಿರುವ ಹಲ್ಲುಳ್ಳ ,ಜಾನಕೀಪತಿಯು ನನ್ನ ಹಲ್ಲುಗಳನ್ನು ಕಾಪಾಡಲಿ.

ಮನೋಜ್ಞರಸನೋ ಜಿಹ್ವಾಂ ಪಾತು ಲೋಕಮಯಾಂತಕೃತ್ |

ವಾಚಂ ವ್ಯಾಖ್ಯಾವಿದಗೋಽವ್ಯಾತ್ಕೃತಸಾಮ್ರಾಜ್ಯಸಂಭ್ರಮಃ

|| 6 ||

ಪರಶುರಾಮನಲ್ಲಿ ಸೇರಿದ ಲೋಕಮಯರಾಕ್ಷಸನನ್ನು ಸಂಹಾರಮಾಡಿರುವ ಮನೋಹರವಾದ ನಾಲಿಗೆಯುಳ್ಳ ಶ್ರೀ ರಾಮನು ನನ್ನ ನಾಲಿಗೆಯನ್ನು ಕಾಪಾಡಲಿ. ಸಾಮ್ರಾಜ್ಯವೈಭವವನ್ನು ಬಿಟ್ಟಿರುವ ಉಪನ್ಯಾಸ ವಿಶಾರದನಾದ ಶ್ರೀ ರಾಮಚಂದ್ರನು ನನ್ನ ಮಾತನ್ನು ಕಾಪಾಡಲಿ.

ಆಸ್ಯಂ ಚಂದ್ರೋಪಮಾಸೋಽವ್ಯಾದ್ರಾಮಚಂದ್ರೋ ವನೇಚರಃ |

ಕಂಬುಗ್ರಿವೋಽವತು ಗ್ರಿವಾಂ ಖರದೂಷಣಸೈನ್ಯಜಿತ್ || 7 ||

ವನಚಾರಿಯಾದ ಮತ್ತು ಚಂದ್ರನಂತೆ ಮುಖವುಳ್ಳ ಶ್ರೀ ರಾಮಚಂದ್ರನು ಮುಖವನ್ನು ಕಾಪಾಡಲಿ. ಖರದೂಷಣರ ಸೈನ್ಯವನ್ನು ಜಯಿಸಿದ ಶಂಖದಂತಹ ಕುತ್ತಿಗೆಯುಳ್ಳ ಶ್ರೀ ರಾಮಚಂದ್ರನು ನಮ್ಮ ಕತ್ತನ್ನು ಕಾಪಾಡಲಿ.

ಚಾರುದೀರ್ಘಕರಃ ಪಾಣೀ ಮಾರೀಚವ್ಯಗಲುಬ್ಧಕಃ |

ಕಂಕಣಾಂಗದಮುದ್ರಾಢ್ಯೋಽಂಗುಲೀಸ್ತಕ್ತಪ್ರಿಯಾಕೃತಿಃ || 8 ||

ಮಾಯಾವ್ಯಗರೂಪನಾದ ಮಾರೀಚನೆಂಬ ವ್ಯುಗವನ್ನು ಬೇಟೆಯಾಡುವಬೇಟೆಗಾರನಾದ ಸುಂದರವಾದ ಉದ್ದವಾದ ಕೈಗಳುಳ್ಳ ಶ್ರೀ ರಾಮನು ನನ್ನ ಕೈಗಳನ್ನು ಕಾಪಾಡಲಿ. ಪ್ರಿಯಳಾದ ಸೀತೆಯ ಆಕೃತಿಯನ್ನು ತ್ಯಜಿಸಿರುವ ಬಳಿ ತೋಲ್ಪಳೆ ಉಂಗುಗಳಿಂದ ಶ್ರೀ ಮಂತನಾದ,

ಪಾತು ಪೀನಾಂಸಯುಗೋಽಸೌ ಹನೂಮನ್ನಯನೋತ್ಸವಃ |

ಹಾರಕೌಸ್ತುಭಭೃತ್ಕಂಠಮೂಲಂ ಸುಗ್ರಿವಸಖ್ಯಕೃತ್ || 9 ||

ಪುಷ್ಪವಾದ ಎರಡು ಹೆಗಲುಗಳುಳ್ಳಹನುಮಂತನ ಕಣ್ಣಿನಗಳಿಗೆ ಆನಂದಕರನಾದ ಶ್ರೀ ರಾಮಚಂದ್ರನು ನನ್ನ ಬೆರಳುಗಳನ್ನು ಕಾಪಾಡಲಿ. ಹಾರವನ್ನು , ಕೌಸ್ತುಭವನ್ನೂ ,ಧರಿಸಿರುವ ಸುಗ್ರಿವನೊಡನೆ ಸ್ನೇಹವನ್ನು ಮಾಡಿರುವ ಶ್ರೀ ರಾಮಚಂದ್ರನು ನನ್ನ ಕುತ್ತಿಗೆಯ ಬುಡವನ್ನು ಕಾಪಾಡಲಿ.

ಉರಃ ಪಾತು ಮಹೋರಸ್ಕಃ ತಾಲಾತ್ಮಾಸುರಖಂಡನಃ |

ಮಧ್ಯಂ ಕೃಶಲಸನ್ನದ್ಯಃ ಪಾತು ವಾಲ್ಯಂಗಭೇದನಃ || 10 ||

ಅಸುರರೂಪಿಗಳಾದ ತಾಳವೃಕ್ಷಗಳನ್ನು ಖಂಡಿಸಿದ ವಿಶಾಲವಾದ ಉರಸ್ಥಳವುಳ್ಳ (ಎದೆ) ರಾಮಚಂದ್ರನು ಎದೆಯನ್ನು ಕಾಪಾಡಲಿ. ವಾಲಿಯ ಎದೆಯನ್ನು ಸೀಳಿದ ಕೃಶವಾಗಿ ಶೋಭಿಸುವ ಮಧ್ಯಪ್ರದೇಶವುಳ್ಳ ಶ್ರೀ ರಾಮಚಂದ್ರನು ನನ್ನ ಮಧ್ಯಪ್ರದೇಶವನ್ನು (ಸೊಂಟ) ಕಾಪಾಡಲಿ.

ದರ್ಭಶಾಯೀ ವಿಭುಃ ಪಾತು ವಲೀಸ್ತ್ರವಲಿಪಲ್ಲವಃ |

ತನೂದರಃ ಪಾತು ಕುಕ್ಷಿಂ ಕೃತಸೇತುರ್ಮಹಾಣವೇ || 11 ||

ಚಿಗುರೆಲೆಯಂತೆ ತ್ರಿವಳಿಯುಳ್ಳ, ದರ್ಭಶಾಯಿಯಾದ ಸ್ವಾಮಿಯಾದ ಶ್ರೀರಾಮನು ತ್ರಿವಳಿಗಳನ್ನು ಕಾಪಾಡಲಿ. (ನಾಭಿಯ ಮೇಲಿನ ಪ್ರದೇಶದಲ್ಲಿ ಕಾಣಿಸುವ ಮೂರು ಚರ್ಮದ ಸುಕ್ಕು =ಪದರಕ್ಕೆ ತ್ರಿವಳಿ ಎಂದು ಹೆಸರು). ಮಹೋದಧಿಯಲ್ಲಿ ಸೇತುವೆಯನ್ನು ಕಟ್ಟಿರುವ ಶ್ರೀ ರಾಮನು ಕುಕ್ಷಿಯನ್ನು ಕಾಪಾಡಲಿ.

ನಿವೃನಾಭಿಃ ಪ್ರಭುಃ ಪಾತು ನಾಭಿಂ ಕಪಿಚಮೂಪತಿಃ |

ಪೀತಾಂಬರಃ ಸ್ಫುರತ್ಕಾಂಚೀದೋತ್ಮಮಾನಕಟಿದ್ವಯಃ || 12 ||

ಕಪಿಸೇನಾಪತಿಯಾದ ಆಳವಾದ ಹೊಕ್ಕುಳುಳ್ಳ ಪ್ರಭುವು ನಾಭಿಯನ್ನು ಕಾಪಾಡಲಿ .ಶೋಭಿಸುತ್ತಿರುವ ಒಡ್ಡಾಣದಿಂದ ಪ್ರಕಾಶಿತವಾದ ಎರಡು ಕಟಿಗಳುಳ್ಳ ಪೀತಾಂಬರಧಾರಿಯಾದ ,

ಲಂಕಾಪ್ರಾಕಾರನಿರ್ಭೇದೀ ರಾಮಃ ಪಾತು ಕಟಿಂ ಮಮ |

ಊರೂ ಕರಿಕರೋರುರ್ಮೇ ಚಾರುಬಾಣಧನುರ್ಧರಃ || 13 ||

ಲಂಕೆಯ ಪ್ರಾಕಾರವನ್ನು ಭೇದಿಸಿರುವ , ರಾಮನು ನನ್ನ ಕಟಿಯನ್ನು ಕಾಪಾಡಲಿ. ಆನೆಯ ಸೊಂಡಿಸಿನಂತೆ ತೊಡೆಗಳುಳ್ಳ , ಮನೋಹರವಾದ ಬಿಲ್ಲುಬಾಣ ಧರಿಸಿರುವ ಶ್ರೀ ರಾಮನು ನನ್ನ ಎರಡು ತೊಡೆಗಳನ್ನು ಕಾಪಾಡಲಿ.

ಜ್ಯಂಭಿರಾವಣಸೈನ್ಯಾಬ್ಧಿಕುಂಭಸಂಭವಕೋಟಿಧೂಃ |

ಜಾನುನೀ ವೃತ್ತವಿಲಸಜ್ಜಾನುಯುಗೋಮಮಾವತು

|| 14 ||

ಮತ್ತೂ ಮತ್ತೂ (ಉಕ್ಕುತ್ತಿರುವ) ಹೆಚ್ಚುತ್ತಿರುವ ರಾವಣನ ಸೈನ್ಯವೆಂಬ ಸಮುದ್ರಕ್ಕೆ ಕುಂಭಸಂಭವರಾದ ಕೋಟಿ ಅಗಸ್ತ್ಯರ ಹಿರಿಮೆಯನ್ನು ಹೊಂದಿರುವ (ಅಗಸ್ತ್ಯರು ಸಮುದ್ರಪಾನ ಮಾಡಿದಂತೆ ರಾವಣನ ಸೈನ್ಯಸಾಗರವನ್ನು ಒಣಗಿಸಿದವನು) ದುಂಡಗಿರುವ ಶೋಭಾಯಮಾನವಾದ ಎರಡು ಮೊಣಗಂಟುಗಳುಳ್ಳ ಶ್ರೀ ರಾಮನು ನನ್ನೆರಡು ಮೊಣಗಂಟುಗಳನ್ನು ಕಾಪಾಡಲಿ.

ಕುಂಭಕರ್ಣಾದಿನಿರ್ಭಂಗದಂಭೋಲೀಸಮಸಾಯಕಃ |

ಜಂಘೇ ತುಂಗೇಭದಂತಾಭಜಂಘಾಯುಗೋವೃವತು ಪ್ರಭುಃ

|| 15 ||

ಕುಂಭಕರ್ಣ ಮೊದಲಾದವರನ್ನು ಭಂಗಗೊಳಿಸುವ ವಿಷಯದಲ್ಲಿ ವಜ್ರಾಯುಧಕ್ಕೆ ಸಮನಾದ ಬಾಣವುಳ್ಳ , ಎತ್ತರವಾದ ಮಹಾಗಜದ ಎರಡು ದಂತಗಳಂತಿರುವ , ಎರಡು ಜಂಘೆಗಳುಳ್ಳ (ಕಣಕಾಲು) ಸ್ವಾಮಿಯು ನನ್ನ ಎರಡು ಜಂಘೆಗಳನ್ನು ಕಾಪಾಡಲಿ.

ದಶಾನನಶಿರೋಽರಣ್ಯಪರಶ್ವಧಪರಾಕ್ರಮಃ |

ಮುಕ್ತಾಂಕುರಸಮಶ್ರೀ ಮದ್ಗುಲೋಘುಗುಲೌಮಾಮವತು

|| 16 ||

ರಾವಣನ ಶರಸ್ಸುಗಳೆಂಬ ಕಾಡಿಗೆ ಕೊಡಲಿಯ ಸಮವಾದ ಪರಾಕ್ರಮವುಳ್ಳ ಮುತ್ತಿನ ಮೊಳಕೆಗೆ ಸಮನಾದ ಕಾಂತಿಯುಳ್ಳ ಕಾಲುಗಂಟುಳ್ಳ , ಶ್ರೀ ರಾಮನು ನನ್ನೆರಡು ಕಾಲುಗಂಟುಗಳನ್ನು ಕಾಪಾಡಲಿ.

ಸಸಂಭ್ರಮಸುರಶ್ರೇಣೀಶರೋಜುಷ್ಪಾಂಘ್ರಿಪಲ್ಲವಃ |

ಪಾದೌ ರಕ್ಷತು ಮೇ ನಿತ್ಯಂ ವಿಭೀಷಣಪದಪ್ರದಃ

|| 17 ||

ದೇವತೆಗಳು ಸಂತೋಷದಿಂದ ವೇಗವಾಗಿ ಸಾಲು ಸಾಲಾಗಿ ಬಂದು ಶ್ರೀ ರಾಮಚಂದ್ರನ ಚಿಗುರಲೆಯಂತಹ ಕಾಲುಗಳನ್ನು ಸೇವಿಸುತ್ತಿದ್ದಾರೆ. ವಿಭೀಷಣನಿಗೆ ಸಾಮ್ರಾಜ್ಯ ಪದವಿಯನ್ನು ಕೊಟ್ಟಿರುವ ಇಂತಹ ಶ್ರೀ ರಾಮನು ನನ್ನ ಪಾದಗಳನ್ನು ಕಾಪಾಡಲಿ.

ನಖಾನ್ ಪಾತು ನಖಶ್ರೇಣೀಶಶಿದೋಢ್ಯತಿತದಿಜ್ಜುಖಿಃ |

ಅಗ್ನಿಜ್ವಾಲೋದಿತಸ್ವಿಯಸೀತೋ ವೀತಚ್ಚಿದಾಕೃತಿಃ

|| 18 ||

ಉಗುರುಗಳ ಸಾಲುಗಳೆಂಬ ಚಂದ್ರನಿಂದ ಪ್ರಕಾಶಗೊಳಿಸಲ್ಪಟ್ಟ ದಿಕ್ ಪ್ರದೇಶವುಳ್ಳ (ಉಗುರುಗಳ ಚಂದ್ರನಂತೆ ಪ್ರಕಾಶಿಸುತ್ತಿವೆ). ಅಗ್ನಿಜ್ವಾಲೆಯನ್ನು ಭೇದಿಸಿ ಹೊರಗೆ ಬಂದಿರುವ ತನ್ನವಳಾದ ಸೀತೆಯುಳ್ಳ , ಮೂಲರೂಪದ ಭೇದವಿಲ್ಲದಿರುವ ಆಕೃತಿಯ ಶ್ರೀ ರಾಮಚಂದ್ರನು ನನ್ನ ಉಗುರುಗಳನ್ನು ಕಾಪಾಡಲಿ.

ರಕ್ತಪಾದತಲಾದಿತ್ಯಃ ಪಾತು ಪಾದತಲೇ ಮಮ |

ಪ್ರಾಪ್ತಾಯೋಧ್ಯಾಪುರೈಶ್ವರ್ಯಃ ಪ್ರಾಚ್ಯಾಂ ಪಾತು ಮನೋರಮಃ

|| 19 ||

ಕೆಂಪಾದ ಪಾದಾತಳವೆಂಬ ಸೂರ್ಯನುಳ್ಳ ಶ್ರೀ ರಾಮನು ನನ್ನ ಅಂಗಾಲುಗಳನ್ನು ಕಾಪಾಡಲಿ. ಅಯೋಧ್ಯಾಪಟ್ಟಣದ ರಾಜ್ಯೈಶ್ವರ್ಯವನ್ನು ಪಡೆದ ಸುಂದರಾಂಗನಾದ ಶ್ರೀ ರಾಮನು ನನ್ನನ್ನು ಪೂರ್ವದಿಕ್ಕಿನಲ್ಲಿ ಕಾಪಾಡಲಿ.

ಧರ್ಮಪ್ರವರ್ತಕಃ ಪಾಯಾದವಾಚ್ಯಾಂ ನೀರದದ್ಯುತಿಃ |

ಪಾತು ಪ್ರತೀಚ್ಯಾಂ ಯಜ್ಜಿಂಧ್ರೋ ಹನೂಮತ್ಪಾರಮೇಷ್ಯದಃ

|| 20 ||

ಧರ್ಮಪ್ರವರ್ತಕನಾದ ,ಮೋಡದಂತಹ ಕಾಂತಿಯುಳ್ಳ ಶ್ರೀ ರಾಮಚಂದ್ರನು ದಕ್ಷಿಣದಲ್ಲಿ ಕಾಪಾಡಲಿ.
ಯಾಗ ಕರ್ತೃಗಳಲ್ಲಿ ಶ್ರೇಷ್ಠನಾದವನು ಮತ್ತುಹನುಮಂತನಾಗಿ ಬ್ರಹ್ಮಪದವಿಯನ್ನು ಕೊಟ್ಟಿರುವ ಶ್ರೀ
ರಾಮಚಂದ್ರನು ಪಶ್ಚಿಮದಲ್ಲಿ ಕಾಪಾಡಲಿ.

ಉದೀಚ್ಯಾಮುದ್ಗತಾಯೋಗವಿದೇಹತನಯಾಪ್ರಿಯಃ |

ಅಧೋಽಧಃಕೃತಪಾಪೌಘಃ ಪಾತು ರಾಮೋಽಖಿಲಾಗ್ರಣೀಃ

|| 21 ||

ತನ್ನಿಂದ ವಿಯೋಗರಹಿತಳಾದ ಸೀತೆಗೆ ಪ್ರಿಯನಾದ ಶ್ರೀ ರಾಮಚಂದ್ರನು ಉತ್ತರದಿಕ್ಕಿನಲ್ಲಿ ಕಾಪಾಡಲಿ. ಭಕ್ತರ
ಪಾಪಸಮೂಹವನ್ನೆಲ್ಲಾ ದೂರಮಾಡಿ (ಕೆಳಗೆ ತಳ್ಳಿರುವ) ಸರ್ವೋತ್ತಮನಾದ ರಾಮನು ಕೆಳಗಿನ ಭಾಗದಲ್ಲಿ
ಕಾಪಾಡಲಿ.

ಊರ್ಧ್ವಮುನ್ನೀತಸಜ್ಜಿವನಾನಾಸಂಘಸುಖಪ್ರದಃ |

ಯ ಇದಂ ರಘುನಾಥಸ್ಯ ಕವಚಂ ಬಿಭೃಯಾನ್ನರಃ

|| 22 ||

ಯತಿನಾ ವಾದಿರಾಜೇನ ರಚಿತಂ ನಿರ್ಮಲಂ ಧೃಡಮ್ |

ಸ್ಮಷ್ಟುಂ ತಂ ನೈವ ರಾಕ್ಷಾಂಸಿ ಪಾಪಾನಿ ರಿಪವೋಽಪಿ ವಾ

|| 23 ||

ಊರ್ಧ್ವಲೋಕಕ್ಕೆ ಕರೆದುಕೊಂಡು ಹೋಗಿರುವ ನಾನಾ ಜೀವಸಮೂಹಕ್ಕೆ ಸುಖಪ್ರದನಾದ ಶ್ರೀ
ರಾಮಚಂದ್ರನು ಊರ್ಧ್ವ ಪ್ರದೇಶದಲ್ಲಿ ಕಾಪಾಡಲಿ. ಯಾವ ಮನುಷ್ಯನು ವಾದಿರಾಜಯತಿಯಿಂದ
ರಚಿತವಾದ ನಿರ್ಮಲವಾದ ದೃಢವಾದ ರಘುನಾಥನ ಈ ಕವಚವನ್ನು ಧರಿಸುತ್ತಾನೋ , ಅವನನ್ನು
ರಾಕ್ಷಸರೂ , ಪಾಪಗಳೂ ಅಥವಾ ಶತ್ರುಗಳಾಗಲೀ ಮುಟ್ಟುವುದಕ್ಕೆ (ಸಮರ್ಥರಾಗುವುದಿಲ್ಲ).

ವಿಪದೋ ವ್ಯಾಧಯೋ ವಾಽಪಿ ಶಕ್ನುವಂತಿ ಶರೋಪಮಾಃ |

ಅರಿಂ ಜಿತ್ವಾ ತು ಸಂಸಾರಂ ಯಾಸ್ಯತ್ಯಂತೇಽಪುನರ್ಭವಮ್

|| 24 ||

ವಿಪತ್ತುಗಳೂ ಅಥವಾ ಬಾಣಗಳಂತೆ ಹಿಂಸಕವಾದ ರೋಗಗಳಾಗಲೀ ಈ ಕವಚವನ್ನು ಧರಿಸುವವನನ್ನು
ಸ್ಪರ್ಶಿಸಲಾರವು. ಈ ಕವಚವನ್ನು ಮನಸ್ಸಿನಲ್ಲಿ ಧರಿಸುವ ಮಾನವನು ಶತ್ರುವನ್ನು ಜಯಿಸಿ ಸಂಸಾರವನ್ನು
ದಾಟಿ ಪುನರಾವೃತ್ತಿರಹಿತವಾದ ಮೋಕ್ಷವನ್ನು ಪಡೆಯುತ್ತಾನೆ.

|| ಶ್ರೀಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||

ಶ್ರೀ ರಾಮದಶಕಮ್

ಹೇ ರಾಮ ಜಲದಶ್ಯಾಮ ಸ್ವಾಮಿನಿದೋಷ ಪೂರುಷ |

ಭೀಮತಾಮಸಯೋನೀನಾಂ ಮಾ ಮಾ ಮುಂಚ ತವಾನುಗಾನ್

|| 1 ||

ಮೇಘಶ್ಯಾಮಲನಾದ ನಿದೋಷಪೂರುಷನಾದ ಸ್ವಾಮಿಯಾದ ಶ್ರೀ ರಾಮನೇ, ನಿನ್ನ ಸೇವಕರನ್ನು
ಭಯಂಕರ ತಾಮಸಜನರ ವಶಕ್ಕೆ ಒಪ್ಪಿಸಬೇಡ. ಸರ್ವಥಾ ಬೇಡ.

ಉಪಕೃತ್ಯೈ ಸಜ್ಜನಾನಾಮಪಕೃತ್ಯೈ ತಥಾಽಸತಾಮ್ |

ನಮತಾಮಂಹಸೋ ಹತ್ಯೈ ಭೂತ್ಯೈ ಸರ್ವದಿವೌಕಸಾಮ್

|| 2 ||

ಸಜ್ಜನರ ಉಪಕಾರಕ್ಕೋಸ್ಕರ ಹಾಗೂ ದುರ್ಜನರನ್ನು ದಂಡಿಸಲು, ಶರಣಾಗತರ ಪಾಪವನ್ನು
ನಾಶಮಾಡುವುದಕ್ಕೋಸ್ಕರ , ಸಮಸ್ತ ದೇವತೆಗಳ ಅಭಿವೃದ್ಧಿಗೋಸ್ಕರ ನಿನ್ನ ಎರಡು ಶ್ರೀ ಚರಣಗಳು,

ಭೀತ್ಯೈ ಖಿರಾದಿದೈತ್ಯಾನಾಂ ಪಿತ್ರೈ ಚ ವನವಾಸಿನಾಮ್ |

ಸ್ವಸ್ಥಾಪಿ ಮಹಿಮೋನ್ನತ್ಯೈ ನೀತ್ಯೈ ಚಾರಣ್ಯಚಾರಿಣೌ

|| 3 ||

ಖರಾದಿದೈತ್ಯರ ಭಯಕೋಕ್ಮಸ್ಕರ ಮತ್ತು ಅರಣ್ಯಚಾರಿಗಳ ಸಂತೋಷಕೋಕ್ಮಸ್ಕರ ತನ್ನ ಮಹಿಮೆಯ ಉನ್ನತಿಗೋಸ್ಕರ , ಲೋಕನೀತಿಗೋಸ್ಕರ ಅರಣ್ಯ ಸಂಚಾರಿಗಳಾದ , ನಿನ್ನ ಎರಡು ಪಾದಪದ್ಮಗಳು. ಸಸ

ಬ್ರಹ್ಮರುದ್ರಾದಿಭಿರ್ದೇವೈರರ್ಚಿತೌ ಶ್ರುತಿಚರ್ಚಿತೌ |

ಜ್ಞಾನಾನಂದಮಯೌ ಧ್ಯಾತ್ಯಪ್ರಿಯೌ ಸರ್ವಗುಣಾಶ್ರಯೌ

|| 4 ||

ಬ್ರಹ್ಮರುದ್ರ ಮುಂತಾದ ದೇವತೆಗಳಿಂದ ಪೂಜಿತವಾದ, ವೇದಗಳಲ್ಲಿ ಚಿಂತನೆಗೆ ವಿಷಯವಾದ ಜ್ಞಾನಾನಂದಮಯವಾದ ಧ್ಯಾನಮಾಡುವವರಿಗೆ ಪ್ರೀತಿವಿಷಯವಾದ ಸಮಸ್ತಗುಣಗಳಿಗೂ ಆಶ್ರಯವಾದ,

ಧ್ವಜವಜ್ರಾಂಕುಶಾಂಭೋಜರಾಜಿತೌ ರಾಜಪೂಜಿತೌ |

ರಕ್ತಪದ್ಮೋಪಮೌ ಧ್ವಸ್ತಶ್ರಮೌ ವಿದ್ರಾವಿತಭ್ರಮೌ

|| 5 ||

ಧ್ವಜ, ವಜ್ರ, ಅಂಕುಶ ಮತ್ತು ಕಮಲ ರೇಖೆಗಳಿಂದ ವಿರಾಜಿತವಾದ ರಾಜರಿಂದ ಪೂಜಿತವಾದ ಕೆಂಪುತಾವರೆಯಂತಿರುವ ನಿನ್ನ ಪದಕಮಲಗಳು, ಭಕ್ತರ ಆಯಾಸವನ್ನು ಪರಿಹರಿಸುವ, ಭ್ರಮವನ್ನು ಹೋಗಲಾಡಿಸುವ ನಿನ್ನ ಆ ಎರಡು ಅಂಘ್ರಿಗಳು,

ನಾರೀಕೃತಶಿಲೌ ರಮ್ಯತಲೌ ದಿವ್ಯಾಂಗುಲೀದಲೌ |

ವೃತ್ತಮೌಕ್ತಿಕಸಂಕಾಶನಖೌ ತ್ರಿಜಗತೀಸಖೌ

|| 6 ||

ಶಿಲೆಯನ್ನು ಹೆಣ್ಣನ್ನಾಗಿ ಮಾಡಿರುವ (ಅಹಲ್ಯಾ - ಉದ್ಧಾರಕವಾದ), ಮನೋಹರವಾದ ತಳಭಾಗವುಳ್ಳ, ದಿವ್ಯವಾದ ಬೆರಳುಳ್ಳ, ಗುಂಡಾಗಿರುವ ಮುತ್ತಿನಂತಿರುವ ಉಗುರುಗಳುಳ್ಳ, ಮೂರು ಲೋಕಕ್ಕೂ ಸುಖವನ್ನು ಕೊಡುವ ನಿನ್ನ ಪಾದಕಮಲಗಳು,

ವಿಚಿತ್ರಭೂಷಣೋಪೇತೌ ಭೀಷಣೌ ತ್ಯಕ್ತದೂಷಣೌ |

ಲಕ್ಷ್ಮೀಧರಾಕರಾಂಭೋಜಸೇವಿತೌ ಸಿದ್ಧಭಾವಿತೌ

|| 7 ||

ಅನಂತವೈದಿಕಪದಾಸ್ಪದೌ ಸ್ವಜನಸಂಪದೌ |

ಅಜಾಂಡಭಂಜನೌ ಧೂತಾಂಜನೌ ಭುವನರಂಜನೌ

|| 8 ||

ಅನಂತವಾದ ವೈದಿಕ ಶಬ್ದಗಳಿಂದ ವಾಚ್ಯವಾದ ಭಕ್ತಜನರಿಗೆ ಸಂಪತ್ತುಗಳನ್ನು ಕೊಡುವ ಬ್ರಹ್ಮಾಂಡವನ್ನು ಭೇದಿಸಿರುವ, ದೋಷರಹಿತವಾದ, ಲೋಕವನ್ನೆಲ್ಲಾ ಸಂತೋಷಪಡಿಸಿರುವ,

ಕ್ಷಾತ್ರಭಾರಹಾರಿಣೌ ಮುಕ್ತಿಕಾರಿಣೌ ಭವವೈರಿಣೌ |

ಪಾರ್ಥದತ್ತಧನೌ ಯುಕ್ತ್ಯಾಪಾರ್ಥೀಕೃತಸುಯೋಧನೌ

|| 9 ||

ಭುಭಾರವನ್ನು ನಾಶಮಾಡಿರುವ , ಸಾತ್ವಿಕರಿಗೆ ಮುಕ್ತಿಯನ್ನು ಕೊಡುವ ಸಂಸಾರನಾಶಕವಾದ ಪಾರ್ಥರಿಗೆ (ಕುಂತೀಪುತ್ರರಿಗೆ) ಸಂಪತ್ತನ್ನು ಕೊಟ್ಟಿರುವ , ಯುಕ್ತಿಯಿಂದ ಸುಯೋಧನನನ್ನು ಅಪಾರ್ಥನನ್ನಾಗಿ ಮಾಡಿರುವ , (ಅವನ ಸಂಪತ್ತನ್ನು ನಾಶ ಮಾಡಿರುವ)

ತೇ ವನೌತ್ಸುಕ್ಯತೋ ಭೂಮಿಪಾವನೌ ಪ್ರಣತಾವನೌ |

ಸೀತಾಭಿರಾಮೌ ಶ್ರೀರಾಮಚರಣೌ ಶರಣಂ ಮಮ

|| 10 ||

ಕಾಡಿಗೆ ಹೋಗುವ ಉತ್ಕಂಠೆಯಿಂದ ಕಾಡಿನ ಭೂಮಿಯನ್ನೆಲ್ಲಾ ಪವಿತ್ರೀಕರಿಸಿದ, ಶರಣಾಗತರಾದ ಸಜ್ಜನರನ್ನು ಕಾಪಾಡಿರುವ ಸೀತಾದೇವಿಗೆ ಅತಿಶಯಾನಂದಕರವಾದ ಶ್ರೀರಾಮನ ಚರಣಗಳೆರಡೂ ನನಗೆ ರಕ್ಷಕವಾಗಲಿ.

ಇಮಾನಿ ದಶ ಪದ್ಯಾನಿ ಶ್ರಮಾಪಹೃತಯೇ ಸತಾಮ್ |

ಯತಿನಾ ವಾದಿರಾಜೇನ ಕೃತಿನಾ ರಚಿತಾನಿ ವೈ

|| 11 ||

ಸಜ್ಜನರ ಆಯಾಸಪರಿಹಾರಕ್ಕಾಗಿ ಈ ಹತ್ತು ಪದ್ಯಗಳು ಧೀಮಂತನಾದ ವಾದಿರಾಜಯತಿಯಿಂದ ರಚಿತವಾಗಿವೆ.

|| ಶ್ರೀವಾದಿರಾಜಗುರ್ವಂತರ್ಗತ ಶ್ರೀಮಧ್ವಾಂತರ್ಗತ ಶ್ರೀಕೃಷ್ಣಾರ್ಪಣಮಸ್ತು ||

ಗ್ರಂಥ ಋಣ

ಸ್ತೋತ್ರದೀಪಿಕಾ

ಭಾವಿ ಸಮೀರ ಶ್ರೀವಾದಿರಾಜತೀರ್ಥ

ವಿರಚಿತ ಸ್ತೋತ್ರಗಳು

ಅನುವಾದಕರು:

ಆಚಾರ್ಯ ಸಾಣೂರು ಭೀಮಭಟ್ಟರು

(“ಸ್ತೋತ್ರದೀಪಿಕಾ” ಪುಸ್ತಕವು ಮೂರಾಟಕ್ಕೆ ದೊರಕುತ್ತಿದ್ದು ಶ್ರೀವಾದಿರಾಜರ ರಚಿತವಾದ ಪ್ರಮುಖ ಸ್ತೋತ್ರಗಳನ್ನು ಒಳಗೊಂಡಿದೆ ಸಾಧಕರು ಉಪಯೋಗವನ್ನು ಪಡೆಯಬಹುದು)

ಶ್ರೀತಾರಣ ಸಂವತ್ಸರ ಶ್ರೀರಾಮನವಮಿ

ಕೃಷ್ಣ ಕೆಂಪದಾಳಿಹಳ್ಳಿ